



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 20 | ಆಗಸ್ಟ್ 24, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಮಹಾಮಂಡಳವು ಆರ್‌ಐಸಿಎಂ ಸಹಯೋಗದೊಂದಿಗೆ ನಡೆಸುತ್ತಿರುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು



**ಉತ್ತಪ್ಪಿ
(70.17)**
ದಿ ಉಡುಪಿ ಕೋ-ಆಪ
ರೇಟಿವ್ ಬ್ಯಾಂಕ್ ಲಿ., ಉಡುಪಿ



**ತೃಪ್ತಿ ಚಂದ್ರಕಾಂತ ಪೈ
(69.50)**
ದಿ ಹುಬ್ಬಳ್ಳಿ ಅರ್ಬನ್ ಕೋ-
ಆಪರೇಟಿವ್ ಬ್ಯಾಂಕ್ ಲಿ.



**ಸುಮಾ ಎಸ್.ಆರ್.
(69.17)**
ದಿ ಹುಬ್ಬಳ್ಳಿ ಅರ್ಬನ್ ಕೋ-
ಆಪರೇಟಿವ್ ಬ್ಯಾಂಕ್ ಲಿ.



**ಗಾಯತ್ರಿ ಅ. ಕಾಮತ್
(69.00)**
ದಿ ಹುಬ್ಬಳ್ಳಿ ಅರ್ಬನ್ ಕೋ-
ಆಪರೇಟಿವ್ ಬ್ಯಾಂಕ್ ಲಿ.



ಜೆ. ಪ್ರಕಾಶ (68.83)
ದಿ ಭಾವಸಾರ ಕ್ಷತ್ರಿಯ
ಕೋ-ಆಪರೇಟಿವ್ ಬ್ಯಾಂಕ್
ಲಿ., ಬೆಂಗಳೂರು



**ತಸ್ಮೀಮ್ ಬಾನು ಎನ್.
(68.50)**
ದಿ ಟೌನ್ ಕೋ-ಆಪರೇಟಿವ್
ಬ್ಯಾಂಕ್ ಲಿ., ಹೊಸಕೋಟೆ



**ರಂಜಿತಾ
(67.83)**
ದಿ ಉಡುಪಿ ಕೋ-ಆಪ
ರೇಟಿವ್ ಬ್ಯಾಂಕ್ ಲಿ., ಉಡುಪಿ



**ವೆಂಕಟೇಶ ರಾಘೋಡ
(67.83)**
ಶ್ರೀ ಬಸವೇಶ್ವರ ಸಹಕಾರ
ಬ್ಯಾಂಕ್ ನಿ., ಬಾಗಲಕೋಟೆ.



**ಶ್ರೀಧರ ಪಿ. ಸಾಳುಂಕೆ
(67.83)**
ಶ್ರೀ ಬಸವೇಶ್ವರ ಸಹಕಾರ
ಬ್ಯಾಂಕ್ ನಿ., ಬಾಗಲಕೋಟೆ.



**ರೋಶನ್ ಆಳ್ವ
(67.50)**
ನಾರಾಯಣಗುರು ಅರ್ಬನ್ ಕೋ-
ಆಪ್ ಬ್ಯಾಂಕ್ ಲಿ., ಉಡುಪಿ.



**ವೈಶಾಲಿ ಎಂ. ಕುಲಕರ್ಣಿ
(67.50)**
ದಿ ಹುಬ್ಬಳ್ಳಿ ಅರ್ಬನ್ ಕೋ-
ಆಪರೇಟಿವ್ ಬ್ಯಾಂಕ್ ಲಿ.

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ನೀಡುತ್ತಿರುವ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ 7ನೇ ಬ್ಯಾಚ್‌ನ ಪರೀಕ್ಷಾ ಫಲಿತಾಂಶವು ದಿನಾಂಕ : 10.08.2022ರಂದು ಪ್ರಕಟಗೊಂಡಿದೆ.

ಈ ಡಿಯುಸಿಬಿಎಂ ಕೋರ್ಸ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ 74 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದ್ವಿತೀಯ ಶ್ರೇಣಿಯಲ್ಲಿ 118 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ತೃತೀಯ ಶ್ರೇಣಿಯಲ್ಲಿ 47 ಅಭ್ಯರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಇವರೆಲ್ಲರನ್ನೂ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರಯವರು ಅಭಿನಂದಿಸಿದ್ದಾರೆ.



**ಬ್ಯಾಂಕ್ ಲೇವಣಿ ಬಡ್ತಿ
ದರದಲ್ಲಿ ಏರಿಕೆ**

2



**ಎಂ.ನಿ.ನಿ. ಬ್ಯಾಂಕಿನಲ್ಲಿ 'ಆಜಾದಿ ಕಾ ಅಮೃತ್'
ಮಹೋತ್ಸವ' ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ**


4



**ನಿಮ್ಮ ಪ್ರಶ್ನೆ -
ನಮ್ಮ ಉತ್ತರ**

7

ಅತ್ಮೀಯ ಸಹಕಾರಿಗಳೇ...



ಹಲವು ಬಗೆಯ ತೆರಿಗೆ ಹೊರೆಯಿಂದ ತತ್ತರಿಸಿರುವ ಜನ ಸಾಮಾನ್ಯ

2021-22ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವೇ ಡಿಜಿಟಲ್ ಪಾವತಿಯನ್ನು ಜನಪ್ರಿಯಗೊಳಿಸಲು ರೂ.1,500 ಕೋಟಿ ಮೀಸಲಿಟ್ಟಿತ್ತು. ನಂತರ ರಿಸರ್ವ್ ಬ್ಯಾಂಕ್ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಹಲವು ಸರಳ ಯೋಜನೆಗಳನ್ನು ರೂಪಿಸಿತು. ಇದರ ಹಿನ್ನೆಲೆಯಲ್ಲಿ ಜನ ತಮ್ಮ ಮೊಬೈಲುಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿಧಾನವಾಗಿ ಅಳವಡಿಸಿಕೊಳ್ಳತೊಡಗಿದರು.

ಇತ್ತೀಚಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಹಲವಾರು ಆಪ್‌ಗಳು ಪಾವತಿಯನ್ನು ಸರಳಗೊಳಿಸಿವೆ. ಇದಲ್ಲದರ ಫಲವಾಗಿ ಇಂದು ನಗದು ರಹಿತ ವಹಿವಾಟಿನ ಪ್ರಮಾಣ ಹೆಚ್ಚಾಗಿದ್ದು ಜನರು ಹಣ ವರ್ಗಾವಣೆ, ಬಿಲ್ ಪಾವತಿಗಳನ್ನು ಕಾರ್ಡ್ ಇಲ್ಲವೇ ಆಪ್‌ಗಳ ಮೂಲಕ ಮಾಡುತ್ತಿರುವುದರಿಂದ ನಗದು ವ್ಯವಹಾರಗಳು ಈಗ ಸಾಕಷ್ಟು ವಿರಳವಾಗಿದೆ. ಬ್ಯಾಂಕುಗಳು ತಮ್ಮ ಮೇಲಿದ್ದ ಹೆಚ್ಚಿನ ಕೆಲಸ ಹೊರೆಯಿಂದ ಬಿಡುಗೊಡಗೊಂಡಿವೆ. ಇತ್ತೀಚೆಗೆ ಗ್ರಾಮೀಣ ಜನರು, ಕಿರು ವ್ಯವಹಾರಸ್ಥರು ಕೂಡ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮುಂತಾದ ಆನ್‌ಲೈನ್ ವ್ಯಾಲೆಟ್‌ಗಳನ್ನು ಬಳಸತೊಡಗಿದ್ದಾರೆ.

ಇಷ್ಟೆಲ್ಲ ಆದ ಮೇಲೆ ಈಗ ರಿಸರ್ವ್ ಬ್ಯಾಂಕ್ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಬೇಕೇ ಎಂಬ ಕುರಿತು ಜನ ಸಾಮಾನ್ಯರಿಂದ, ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿರುವುದಾಗಿಯೂ, ಎಲ್ಲರೂ ತಮ್ಮ ಸಲಹೆಗಳನ್ನು ನೀಡಲು ಅವಕಾಶ ನೀಡಿರುವುದಾಗಿ ಹೇಳಿದೆ. ಇದಕ್ಕೆ ಸಾಕಷ್ಟು ಟೀಕೆಗೆ, ಪ್ರತಿರೋಧ ವ್ಯಕ್ತವಾಗಿರುವುದು ಕಂಡುಬರುತ್ತಿದೆ.

ಈ ನಡೆಗೆ ಜನರಿಂದ ಪ್ರತಿರೋಧ ಕಂಡು ಬಂದ ಮೇಲೆ, ಡಿಜಿಟಲ್ ಪಾವತಿ ಶುಲ್ಕ ವಿಧಿಸುವ ಆಲೋಚನೆ ಕೇಂದ್ರ ಸರ್ಕಾರದ ಮುಂದೆ ಇಲ್ಲವೆಂದು ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ! ಕೇಂದ್ರ ಸರ್ಕಾರದ ಈ ವರೆಗಿನ ನಡೆ ಗಮನಿಸಿ ಹೇಳುವುದಾದರೆ, ತನ್ನ ಒಂದು ಆಲೋಚನೆಯನ್ನು ಬೇರೆ ಮೂಲದಿಂದ ಹರಿಬಿಡುವುದು, ಅದಕ್ಕೆ ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾದರೆ ನಂತರ ಅಂತಹ ಆಲೋಚನೆ ತನ್ನ ಮುಂದೆ ಇಲ್ಲವೆಂದು ಹೇಳುವುದು. ನಂತರ ದಿನಗಳಲ್ಲಿ ಸದ್ದಿಲ್ಲದೆ ಅದನ್ನು ಜಾರಿಗೊಳಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರರ್ಥ ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿಗೆ ತೆರಿಗೆ ವಿಧಿಸುವುದನ್ನು ಸದ್ದಿಲ್ಲದೆ ಜಾರಿಗೆ ತರುವುದು ಪಕ್ಕ ಆದಂತಿದೆ.

ಗಮನಿಸಿ; ಒಂದೆಡೆ ಜನರು ತಾವು ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ನಂತರ ಮಾಡುವ ವೆಚ್ಚಕ್ಕೂ ತೆರಿಗೆ, ಉಳಿತಾಯಕ್ಕೂ ತೆರಿಗೆ, ಉಣ್ಣುವ, ತಿನ್ನುವ ಆಹಾರಕ್ಕೂ ತೆರಿಗೆ, ಹೂಡಿಕೆಗಳ ಮೇಲೆ ಪಡೆಯುವ ಲಾಭಕ್ಕೂ ತೆರಿಗೆ, ತಮ್ಮ ಕುಟುಂಬದ ಆರೋಗ್ಯ ರಕ್ಷಣೆಗೆ ವಿಮೆ ಮಾಡಿಸಿದರೆ ಅದಕ್ಕೂ ತೆರಿಗೆ ಕಟ್ಟುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹೀಗೆ ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೇರುತ್ತಿರುವ ಕೇಂದ್ರ ಸರ್ಕಾರ ಬೃಹತ್ ಉದ್ಯಮಿಗಳಿಗೆ ಹಲವು ಬಗೆಯ ರಿಯಾಯಿತಿಗಳನ್ನು ನೀಡುತ್ತಿರುವುದು ಅರ್ಥವಾಗದ ವಿಷಯವಾಗಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಈ ರೀತಿಯ ತೆರಿಗೆಯ ಗದಾ ಪ್ರಹಾರ ಮಾಡುವುದನ್ನು ನಿಲ್ಲಿಸಿ ಅವರು ನೆಮ್ಮದಿಯಾಗಿ ಉಸಿರಾಡಲು ಬಿಡುವಂತೆ ವಿನಂತಿಸಿಕೊಳ್ಳುತ್ತೇನೆ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

ಬ್ಯಾಂಕ್ ಠೇವಣಿ ಬಡ್ಡಿ ದರದಲ್ಲ ಏರಿಕೆ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ಕೆಲ ತಿಂಗಳಿನಿಂದ ರೆಪೊ ದರವನ್ನು ಹೆಚ್ಚಿಸಿರುವ ಬೆನ್ನಲ್ಲೆ ಸಾಲದ ಬಡ್ಡಿದರವೂ ಹೆಚ್ಚಾಗುತ್ತ ಸಾಗಿತ್ತು. ಅಂತೆಯೇ, ಎಸ್‌ಬಿಐ, ಎಚ್‌ಡಿಎಫ್‌ಸಿ, ಕೊಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಐಎಐ ಬ್ಯಾಂಕ್ ಮುಂತಾದವು ವಿವಿಧ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿವೆ. ಅವಧಿ ಹಾಗೂ ಠೇವಣಿ ಮೊತ್ತದ ಆಧಾರದಲ್ಲಿ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಎರಡು ಕೋಟಿ ರೂಪಾಯಿವರೆಗಿನ ವಿವಿಧ ಕಾಲಮಿತಿಯ ಠೇವಣಿಯ ಬಡ್ಡಿ ದರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಇನ್ನೊಂದೆಡೆ, ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವ ಮೊತ್ತಕ್ಕೆ ಸೇವಾ ಶುಲ್ಕ ವಿಧಿಸಲು ಆರ್‌ಬಿಐ ಪ್ರಸ್ತಾಪಿಸಿದ್ದು, ಬ್ಯಾಂಕ್‌ನ ಶಾಖೆಯಿಂದ ಶಾಖೆಗೆ ವರ್ಗಾಯಿಸಲಾಗುವ 2 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ 25 ರೂ. ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಆರ್‌ಬಿಐ 50 ಮೂಲಾಂಶ ರೆಪೊ ದರ ಏರಿಕೆ ಮಾಡಿದ ಕಾರಣ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸಿವೆ. 2 ಕೋಟಿ ರೂ.ವರೆಗಿನ ವಿವಿಧ ಕಾಲಮಿತಿಯ ಠೇವಣಿಯ ಬಡ್ಡಿದರದಲ್ಲಿ ವ್ಯತ್ಯಾಸ ಇದೆ. ವಿವಿಧ ಬ್ಯಾಂಕ್‌ಗಳ ಬಡ್ಡಿದರ ವಿವರ ಇಲ್ಲಿದೆ.

ಎಸ್‌ಬಿಐ : ಕೆಲವು ವರ್ಗದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ 15 ಮೂಲಾಂಶ ಏರಿಕೆ ಆಗಿದೆ. ಪರಿಷ್ಕೃತ ದರ ಆ.13ರಿಂದಲೇ ಜಾರಿಗೆ ಬಂದಿದೆ. 180 ರಿಂದ 210 ದಿನಗಳ ಠೇವಣಿಗೆ ಶೇ.4.55, ಒಂದರಿಂದ ಎರಡು ವರ್ಷದೊಳಗಿನ ಠೇವಣಿಗೆ ಶೇ.5.45, ಎರಡರಿಂದ ಮೂರು ವರ್ಷಕ್ಕೆ ಶೇ.5.50, ಮೂರರಿಂದ 5 ವರ್ಷಕ್ಕೆ ಶೇ.5.60, ಐದರಿಂದ 10 ವರ್ಷದೊಳಗಿನ ಠೇವಣಿಗೆ ಶೇ.5.65 ಬಡ್ಡಿದರ ಇದೆ.

ಆ್ಯಕ್ಸಿಸ್ ಬ್ಯಾಂಕ್ : ಠೇವಣಿ ಮೇಲಿನ ಬಡ್ಡಿಯನ್ನು 45 ಮೂಲಾಂಶ ಹೆಚ್ಚಿಸಲಾಗಿದೆ. 17 ರಿಂದ 18 ತಿಂಗಳ ಠೇವಣಿಗೆ ಶೇ.6.05 ಬಡ್ಡಿ ಇದೆ.

ಎಚ್‌ಡಿಎಫ್‌ಸಿ : ಮೂರು ವರ್ಷ ಮೇಲ್ಪಟ್ಟು 5 ವರ್ಷದೊಳಗಿನ ಠೇವಣಿ ಮೇಲಿನ ಬಡ್ಡಿಯನ್ನು 40 ಮೂಲಾಂಶದವರೆಗೂ ಏರಿಕೆ ಮಾಡಲಾಗಿದ್ದು, ಶೇ.6.10 ಹೆಚ್ಚಳಗೊಂಡಿದೆ. ಆ.18 ರಿಂದ ಜಾರಿಗೆ ಬಂದಿದೆ. ಒಂದರಿಂದ 3 ವರ್ಷದೊಳಗಿನ ಠೇವಣಿಗೆ ಶೇ.5.50ರ ಬಡ್ಡಿ ದರ ಇದೆ.

ಐಸಿಐಐಐ ಬ್ಯಾಂಕ್ : ಠೇವಣಿ ಮೇಲಿನ ಬಡ್ಡಿ ದರವನ್ನು 40 ಮೂಲಾಂಶ ಏರಿಕೆ ಮಾಡಲಾಗಿದ್ದು, ಆ. 19ರಿಂದ ಜಾರಿಗೆ ಬಂದಿದೆ. 7 ದಿನದ ಠೇವಣಿಗೆ ಶೇ.2.75 ಬಡ್ಡಿ ದರ ಇದ್ದರೆ, 10 ವರ್ಷದವರೆಗಿನ ಠೇವಣಿಗೆ ಶೇ.6.10 ಬಡ್ಡಿ ಸಿಗುತ್ತದೆ.

ಕೊಟಕ್ ಮಹೀಂದ್ರ ಬ್ಯಾಂಕ್ : ಒಂದರಿಂದ ಮೂರು ವರ್ಷದೊಳಗಿನ ಠೇವಣಿ ಮೇಲಿನ ಬಡ್ಡಿಯನ್ನು 15 ಮೂಲಾಂಶ ಹೆಚ್ಚಿಸಿದೆ. ಆಗಸ್ಟ್ 17 ರಿಂದ ಜಾರಿಗೆ ಬಂದಿದೆ. 365 ರಿಂದ 389 ದಿನಗಳ ಠೇವಣಿಗೆ 15 ಮೂಲಾಂಶ, ಏರಿಕೆಯಾಗಿ ಶೇ.5.75 ಬಡ್ಡಿ ದರ ಇದೆ. 390 ದಿನಗಳಿಂದ ಮೂರು ವರ್ಷ ಮತ್ತು ತದನಂತರ 10 ವರ್ಷದ ವರೆಗಿನ ಠೇವಣಿಗೆ ಶೇ.5.90 ಬಡ್ಡಿ ಸಿಗಲಿದೆ.

8ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್(ಡಿಯುಸಿಜಿಎಂ)ನ ಅಂತ್ಯ ಪರೀಕ್ಷೆಗಳು ದಿನಾಂಕ : 04.09.2022 ಮತ್ತು 10.09.2022 ಹಾಗೂ 11.09.2022ರಂದು ಜರುಗಲಿವೆ

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸರ್ಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸಿರುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಲಿಖಿತ ಪರೀಕ್ಷೆಯ ದಿನಾಂಕವನ್ನು ಆರ್‌ಐಸಿಎಂ (ಪ್ರಾದೇಶಿಕ ಸರ್ಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ : 04.09.2022 & ದಿನಾಂಕ : 10.09.2022ರಂದು ಹಾಗೂ 11.09.2022ರಂದು ಬೆಳಿಗ್ಗೆ 09.00 ಗಂಟೆಯಿಂದ ಸಾಯಂಕಾಲ 05.00 ಗಂಟೆಯವರೆಗೆ ಬೆಂಗಳೂರು, ಆರ್‌ಐಸಿಎಂ, ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಒ ಮೈದಾನದ ಹತ್ತಿರ), ಬೆಳಗಾವಿ-590015. ಈ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳು ಜರುಗಲಿವೆ.

ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. 7ನೇ ಬ್ಯಾಚ್‌ನಲ್ಲಿ ಅನುಪಸ್ಥಿತರಾಗಿದ್ದ ಅಭ್ಯರ್ಥಿಗಳು ಈ 8ನೇ ಬ್ಯಾಚ್‌ನಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಬಹುದು. ಆದ್ದರಿಂದ ತಾವು ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.

ಪಟ್ಟಣ ಸರ್ಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸರ್ಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸರ್ಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಮೂರ್ಛಾ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 3ನೇ ಬ್ಯಾಚ್‌ನ ತರಬೇತಿಯನ್ನು ದಿನಾಂಕ : 05.09.2022 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 09.09.2022ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸರ್ಕಾರ ನಿರ್ವಹಣಾ ಸಂಸ್ಥೆ (ಆರ್‌ಐಸಿಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಿನಾಂಕ : 08.08.2022ರಂದು ಮಹಾಮಂಡಳವು ಪಟ್ಟಣ ಸರ್ಕಾರ ಬ್ಯಾಂಕುಗಳಿಗೆ ಬರೆದಿರುವ ಪತ್ರವನ್ನು ತಾವು ನೋಡಬಹುದು. ಪ್ರತಿನಿಧಿ ಶುಲ್ಕವನ್ನು ಚೆಕ್ / ಡಿ.ಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ:30.08.2022ರೊಳಗಾಗಿ ಪಾವತಿಸಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಯವರು ತಿಳಿಸಿರುತ್ತಾರೆ.

ಬ್ಯಾಂಕುಗಳ ಖಾಸಗೀಕರಣಕ್ಕೆ ಲಿಸರ್ವ್ ಬ್ಯಾಂಕ್ ಅತ್ಯವಶ್ಯಕ

ಹೊಸದಿಲ್ಲಿ : ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳು ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ವಿಶ್ವಾಸ ಗಳಿಸಿದ್ದು, ಇವುಗಳನ್ನು ಖಾಸಗೀಕರಣಗೊಳಿಸಿದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಸಂಭವಿಸುವ ಅಪಾಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ. ಕೇವಲ ಲಾಭ ಹೆಚ್ಚಳವೇ ಮುಖ್ಯ ಉದ್ದೇಶ ಆಗಿರದೇ ಹೋಗಿದ್ದಲ್ಲಿ, ಖಾಸಗಿ ಬ್ಯಾಂಕ್‌ಗಳಿಗಿಂತ ರಾಷ್ಟ್ರೀಕೃತ ಬ್ಯಾಂಕ್‌ಗಳೇ ಅತಿ ಹೆಚ್ಚು ಆರ್ಥಿಕತೆ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಕೇವಲ ಲಾಭ ಗಳಿಸುವುದೇ ಮುಖ್ಯ ಉದ್ದೇಶವಲ್ಲ. ಲಾಭದ ಹೊರತಾಗಿ ಆರ್ಥಿಕ ಒಳಗೊಳ್ಳುವಿಕೆಯ ಮಹತ್ವದ ಕೆಲಸವನ್ನೂ ಖಾಸಗಿ ಬ್ಯಾಂಕ್‌ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿವೆ ಎಂದು ರಿಸರ್ವ್ ಬ್ಯಾಂಕ್ ತನ್ನ ಮಾಸಿಕ ಬುಲೆಟಿನ್‌ನಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಹೊಸ ಮಸೂದೆ ಮಂಡನೆ ಮಾಡಲಿದೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರೀಯ

ಬ್ಯಾಂಕ್ ಈ ಹೇಳಿಕೆ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ. ಹಣಕಾಸು ಇಲಾಖೆ ಈಗಾಗಲೇ ಈ ಸಂಬಂಧ ಬ್ಯಾಂಕ್‌ಗಳ ಖಾಸಗೀಕರಣದ ಸ್ವರೂಪದ ಸಂಬಂಧ ರಿಸರ್ವ್ ಬ್ಯಾಂಕ್ ಜತೆ ಚರ್ಚೆ ನಡೆಸಿದೆ. ಸದ್ಯದ ನಿಯಮದ ಪ್ರಕಾರ ಖಾಸಗಿಯವರು ಗರಿಷ್ಠ ಶೇ.26ರಷ್ಟು ಪಾಲನ್ನು ಹೊಂದಬಹುದಾಗಿದೆ. ಈಗಾಗಲೇ ಐಡಿಬಿಐ ಬ್ಯಾಂಕ್‌ನ ಖಾಸಗೀಕರಣಕ್ಕೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ, ಮುಂದಿನ ದಿನಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳನ್ನೂ ಕೂಡ ಖಾಸಗೀಕರಣಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಆರೋಪ ವಾದವೇನು?

- ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಕೇವಲ ಲಾಭ ಗಳಿಸುವುದೇ ಮುಖ್ಯ ಉದ್ದೇಶವಲ್ಲ.
- ಲಾಭದ ಹೊರತಾಗಿ ಆರ್ಥಿಕ ಒಳಗೊಳ್ಳುವಿಕೆಯ ಮಹತ್ವದ ಕೆಲಸವನ್ನೂ ಖಾಸಗಿ ಬ್ಯಾಂಕ್‌ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿವೆ.

ಎಂ.ಸಿ.ಸಿ. ಬ್ಯಾಂಕಿನಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ಮಂಗಳೂರು : ದಿನಾಂಕ : 15.08.2022ರಂದು ಎಂ.ಸಿ.ಸಿ. ಬ್ಯಾಂಕಿನಲ್ಲಿ ಭಾರತದ ಸ್ವಾತಂತ್ರ್ಯದ 75 ವರ್ಷಗಳ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಣೆ ಮಾಡಲಾಯಿತು. ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ವಂದನೀಯ ಗುರು ಜಿ.ಬಿ. ಕ್ರಾಸ್ತಾರವರು ಈ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಎಂ.ಸಿ.ಸಿ. ಬ್ಯಾಂಕಿನೊಂದಿಗೆ ಆಚರಿಸಲು ಸಂತೋಷವನ್ನು ವ್ಯಕ್ತಪಡಿಸಿದರು. ಸಿಬ್ಬಂದಿಗಳು ತಮ್ಮ ಕೆಲಸ-ಕಾರ್ಯಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಮೈಗೂಡಿಸಿ 110 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿ ಪಡೆದತ್ತ ನಡೆಸಲು ಕರೆಕೊಟ್ಟರು.



ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. - ಸಿ.ಬಿ.ಎಸ್.ಸಿ. ಹಾಗೂ ಐ.ಸಿ.ಎಸ್.ಇ. ಪಠ್ಯಕ್ರಮದಲ್ಲಿ ಅತ್ಯಧಿಕ ಅಂಕಗಳಿಸಿದ ಬ್ಯಾಂಕಿನ ಸಿಬ್ಬಂದಿಯವರ ಮಕ್ಕಳಾದ 1. ಜಿಯಾ ಆನ್ ಡಿಸೋಜ - 94.20% (ಸಿ.ಬಿ.ಎಸ್.ಸಿ.), ಜೆರಾಲ್ಡ್ ಡೆರಿಲ್ ಡಿಸೋಜ, ಜೂನಿಯರ್ ಅಸಿಸ್ಟೆಂಟ್, ಉಡುಪಿ ಶಾಖೆ ಅವರ ಮಗಳು, 2. ಅನ ಸೆರಿಕ್ ಫೆರ್ನಾಂಡಿಸ್ - 84% (ಐ.ಸಿ.ಎಸ್.ಇ.), ಗ್ಲೆವಿನ್ ಫೆರ್ನಾಂಡಿಸ್, ಜೂನಿಯರ್ ಅಸಿಸ್ಟೆಂಟ್, ಉಡುಪಿ ಶಾಖೆ ಅವರ ಮಗಳು, 3. ಜೇಡನ್ ಲೆನಾರ್ಡ್ ಡಿಸೋಜ - 89.66% (ಸಿ.ಬಿ.ಎಸ್.ಇ.), ವಿಲ್ಮಾ ಜ್ಯೋತಿ ಸಿಕ್ವೇರಾ, ವ್ಯವಸ್ಥಾಪಕರು, ಕುಲಶೇಖರ ಶಾಖೆ ಅವರ ಮಗ, 4. ಫಿಯೋನಾ ಮೆಲಿಸಾ ಪಿಂಟೊ - 95.40% (ಸಿ.ಬಿ.ಎಸ್.ಇ.), ಮಿಶೆಲ್ ಪಿಂಟೊ, ಜೂನಿಯರ್ ಅಸಿಸ್ಟೆಂಟ್, ಆಶೋಕನಗರ ಶಾಖೆ ಅವರ ಮಗಳು ಹಾಗೂ 5. ಜೆಸ್ವಿಟ್ ಐರಲ್ ಡಿಸೋಜ - 95.40% (ಸಿ.ಬಿ.ಎಸ್.ಇ.), ಜೀನ ಮಥಾಯಸ್, ಸೀನಿಯರ್ ಅಸಿಸ್ಟೆಂಟ್, ಕಿನ್ನಿಗೋಳಿ ಶಾಖೆ ಅವರ ಮಗಳು, ಇವರೆಲ್ಲರನ್ನು ಶಾಲು ಹೊದಿಸಿ ಹೊಗುಚ್ಚ ಮತ್ತು ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.

ಆಗಸ್ಟ್ ತಿಂಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ಹಾಗೂ ಆಚರಿಸಲಿರುವ ನಿರ್ದೇಶಕರಾದ ಹೆರಾಲ್ಡ್ ಜೋನ್ ಮೊಂತೇರೊ, ಡೇವಿಡ್ ಡಿಸೋಜ ಹಾಗೂ ಆಡಳಿತ ಕಛೇರಿಯ ಸಿಬ್ಬಂದಿ ಮ್ಯಾಕ್ಸಿಂ ಲಸ್ರಾದೊ ರವರಿಗೆ ಹೊಗುಚ್ಚ ನೀಡಿ ಶುಭಾಶಯವನ್ನು ಕೋರಲಾಯಿತು.

**ಶ್ರೀನಿಧಿ ಸೌಹಾರ್ದ ಸಹಕಾರ ಬ್ಯಾಂಕ : 24ನೇ ಸರ್ವಸದಸ್ಯರ ಸಭೆ
ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರು,
ವಿಶೇಷ ಪ್ರತಿಭೆಗಳು ಮತ್ತು ಉತ್ತಮ ಗ್ರಾಹಕರಿಗೆ ಸನ್ಮಾನ**



ಬೆಂಗಳೂರು : ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕಿನ 24ನೇ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ, ವಿಶೇಷ ಪ್ರತಿಭೆಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಸದಾಶಿವರೆಡ್ಡಿ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

» ಬ್ಯಾಂಕಿಂಗ್ ನ್ಯೂಸ್

ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಮಾಹಿತಿ ಕಾರ್ಯಾಗಾರ

ಇತ್ತೀಚೆಗೆ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನಲ್ಲಿ ಸಿಬ್ಬಂದಿ ವರ್ಗದವರಿಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. NMIMS ಯುನಿವರ್ಸಿಟಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದ ಆರತಿಯವರು KYC, Anti Money Laundering ಹಾಗೂ ಇನ್ನಿತರ ಬ್ಯಾಂಕಿಂಗ್ ನಿರ್ವಹಣೆ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ದಾಯವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯ, ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎ. ರಾಘವೇಂದ್ರ ಹೆಬ್ಬಾರ್, ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪ, ಲೆಕ್ಕ ಪರಿಶೋಧಕರಾದ ಶ್ರೀ ಕೆ. ಗಣೇಶ್ ಹೆಬ್ಬಾರ್, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಬಿ. ರಂಗನಾಥ ಸಾಮಗರವರು ಉಪಸ್ಥಿತರಿದ್ದರು.



ಸುಕೋ ಬ್ಯಾಂಕ್ ಫೈನಾನ್ಸರರಿಗೆ ಶೇ. 9ರ ಡಿವಿಡೆಂಡ್ ಘೋಷಣೆ



ಬಳ್ಳಾರಿ, ಆ. 13 : ಸುಕೋ ಬ್ಯಾಂಕಿನ 29ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಬ್ಯಾಂಕಿನ ಫೈನಾನ್ಸರರಿಗೆ ಶೇ.9 ರಷ್ಟು ಡಿವಿಡೆಂಡ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.

ಸುಕೋ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಗಿರೀಶ್ ಅವರು 2021-22ರ ವಾರ್ಷಿಕ ವರದಿ ಮತ್ತು ವಿಷಯವನ್ನು ಮಂಡನೆ ಮಾಡಿದರು. ಬ್ಯಾಂಕಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೃಷ್ಣ ಅವರು ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು. ಈ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳು, ಮಾಜಿ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸುಕೋ ಬ್ಯಾಂಕಿನ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶರಾವ್ ಅವರು ಸುಕೋ ಬ್ಯಾಂಕಿನ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶರಾವ್ ಅವರು ಉಪಸ್ಥಿತರಿದ್ದಾರೆ.

ವಿಶ್ವಕರ್ಮ ಬ್ಯಾಂಕಿಗೆ ರಾಷ್ಟ್ರೀಯ ನಿರ್ಮಾಣ ರತ್ನ ಪ್ರಶಸ್ತಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಒಂದಾದ ವಿಶ್ವಕರ್ಮ ಸಹಕಾರ ಬ್ಯಾಂಕ್‌ಗೆ ರಾಷ್ಟ್ರೀಯ ನಿರ್ಮಾಣ ರತ್ನ ಪ್ರಶಸ್ತಿ ಲಭಿಸಿದೆ. ರಾಷ್ಟ್ರಮಟ್ಟದ ಈ ಪ್ರಶಸ್ತಿಯನ್ನು ದೆಹಲಿ ಸರಕಾರದ ಸ್ವೀಕರ್ ಆದ ಶ್ರೀ ರಾಮ್ ನಿವಾಸ್ ಗೋಯಲ್ ಇವರು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್.ಆರ್.ಹರೀಶ್ ಆಚಾರ್ಯ ಇವರಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದರು.

ದೇಶದ ಪಟ್ಟಣ ಸಹಕಾರ ಬ್ಯಾಂಕುಗಳ ಕ್ಷೇತ್ರದಲ್ಲಿ ಬ್ಯಾಂಕ್‌ನ ಸಮಗ್ರ ಬೆಳವಣಿಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ದೆಹಲಿ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರಾದ ಶ್ರೀ ವಿಜೇಂದ್ರ ಗರ್ಗ್, ದಕ್ಷಿಣ ದೆಹಲಿಯ ಶಾಸಕರಾದ ಶ್ರೀ ರಾಜಕುಮಾರ ಆನಂದ್, ಮಾಜಿ ಸಂಸದರಾದ ಶ್ರೀ ಧೀರೇಂದ್ರ ಪ್ರತಾಪ್ ಸಿಂಗ್, ಪ್ರೊಫೆಸರ್ ಡಿ.ಎಸ್. ರಾಣಿ ಮತ್ತಿತರರು ಉಪಸ್ಥಿತರಿದ್ದರು.



ಹೊನ್ನಾವರ ಅರ್ಬನ್ ಬ್ಯಾಂಕಿನಿಂದ ಅದ್ದೂರಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ



ಹೊನ್ನಾವರ ಅರ್ಬನ್ ಬ್ಯಾಂಕಿನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ತಾ:15-08-2022, ಸೋಮವಾರದಂದು ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿಯವರು ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಬೈಕ್ ರ್ಯಾಲಿ ಮೂಲಕ ನ್ಯೂ ಇಂಗ್ಲೀಷ್ ಸ್ಕೂಲ್, ಹೊನ್ನಾವರಕ್ಕೆ ಸಾಗಿ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ವೃಕ್ಷಾರೋಪಣ ಕಾರ್ಯಕ್ರಮವನ್ನು ನಡೆಸಲಾಯಿತು. ಬ್ಯಾಂಕಿನ ವತಿಯಿಂದ 15 ತೆಂಗಿನ ಗಿಡಗಳನ್ನು, 25 ಮಾವಿನ ಗಿಡಗಳನ್ನು ಹಾಗೂ ಇತರ ಹೂವಿನ ಗಿಡಗಳನ್ನು ನಡೆಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಹೊನ್ನಾವರ ಅರ್ಬನ್ ಬ್ಯಾಂಕಿನ ನಿರ್ದೇಶಕ ಮಂಡಳದ ಸದಸ್ಯರು, ಸಿಬ್ಬಂದಿಗಳು ಹಾಗೂ ನ್ಯೂ ಎಜುಕೇಶನ್ ಸೊಸೈಟಿ, ಹೊನ್ನಾವರ ಇದರ ಪದಾಧಿಕಾರಿಗಳು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯವಾಗಿ ದಿನಾಂಕ : 26.08.2022ರಂದು ಒಂದು ದಿನದ ರಾಜ್ಯಮಟ್ಟದ ತರಬೇತಿ ಶಿಬಿರ

ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ದಿನನಿತ್ಯ ಹೊರಬರುತ್ತಿದ್ದು, ಅದಕ್ಕೆ ಅನುಗುಣವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ : 26.08.2022ರಂದು B2B infomedia ಸಂಸ್ಥೆಯೊಂದಿಗೆ ಮಹಾಮಂಡಳವು ಬೆಂಗಳೂರಿನ “Hotel Lalit Ashok”, Kalinga II, Kumar Park, High Grounds, Bangalore - 560 001. ಇಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಈ ತರಬೇತಿ ಶಿಬಿರದಲ್ಲಿ ಆಧುನಿಕ ಬ್ಯಾಂಕಿಂಗ್ ವಿಷಯಗಳ ಕುರಿತು ಉಪನ್ಯಾಸ ನೀಡಿ, ಚರ್ಚಿಸಲಾಗುವುದು. ಈ ವಿಚಾರ ಸಂಕರಣದಲ್ಲಿ ಬ್ಯಾಂಕಿನ “ಮಾಹಿತಿ ತಂತ್ರಜ್ಞಾನ ಅಧಿಕಾರಿ” (I.T. Head) ಸೇರಿ ಒಂದು ಬ್ಯಾಂಕಿನಿಂದ ಮೂವರು ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸದರಿ ತರಬೇತಿ ಶಿಬಿರವನ್ನು ದಿನಾಂಕ : 26.08.2022ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಮತ್ತು ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ:20.08.2022ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಗೆ ಕಳುಹಿಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಬಂದ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಯವರು ತಿಳಿಸಿರುತ್ತಾರೆ.

ಇಳಿಕೆಯ ಹಾದಿಯಲ್ಲಿ ಸಗಟು ಹಣದುಬ್ಬರ

ನವದೆಹಲಿ : ಸಗಟು ಬೆಲೆ ಆಧಾರಿತ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಜುಲೈನಲ್ಲಿ ಸಗಟು ಹಣದುಬ್ಬರವು ಶೇ.13.93ರಷ್ಟು ದಾಖಲಾಗಿದೆ. ಆಹಾರ ವಸ್ತುಗಳು ಮತ್ತು ತಯಾರಿಕಾ ಉತ್ಪನ್ನಗಳ ಬೆಲೆ ಇಳಿಕೆ ಆಗಿದ್ದು, ಹಣದುಬ್ಬರ ಇಳಿಕೆಗೆ ಕಾರಣ. ಸಗಟು ಹಣದುಬ್ಬರ ಪ್ರಮಾಣವು ಸತತ ಎರಡು ತಿಂಗಳುಗಳಿಂದ ಕಡಿಮೆ ಆಗುತ್ತಿದ್ದು ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮೇ ತಿಂಗಳಲ್ಲಿ ದಾಖಲೆಯ ಶೇ.15.88ಕ್ಕೆ ಏರಿಕೆ ಆಗಿದ್ದ ಸಗಟು ಹಣದುಬ್ಬರವು ಜೂನ್‌ನಲ್ಲಿ ಶೇ.15.18ಕ್ಕೆ ತಗ್ಗಿತ್ತು.

ಹಿಂದಿನ ವರ್ಷದ ಜುಲೈನಲ್ಲಿ ಸಗಟು ಹಣದುಬ್ಬರವು ಶೇ.11.57ರಷ್ಟು ಇತ್ತು. ಈ ವರ್ಷದ ಜುಲೈನ ಪ್ರಮಾಣವನ್ನೂ ಪರಿಗಣಿಸಿದರೆ, ಸಗಟು ಹಣದುಬ್ಬರವು ಸತತ 16 ತಿಂಗಳುಗಳಿಂದ ಎರಡು ಅಂಕಗಳ ಮಟ್ಟದಲ್ಲಿ ಇದ್ದಂತಾಗಿದೆ. ಕಚ್ಚಾ ತೈಲದ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿರುವುದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವುದು ತಯಾರಕರ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.

ಅವರು ಬೆಲೆ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುವುದರಿಂದ ಚಿಲ್ಲರೆ ಹಣದುಬ್ಬರ ಹೆಚ್ಚಾಗುತ್ತದೆ ಎಂದು ಸಿಆರ್‌ಸಿಎಲ್‌ಎಲ್‌ಎಲ್‌ಪಿ ಕಂಪನಿಯ ಸಿಇಒ ಡಿಆರ್‌ಇ ರೆಡ್ಡಿ ಹೇಳಿದ್ದಾರೆ. ಲೋಹಗಳು, ತೈಲ, ರಸಗೊಬ್ಬರ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಜಾಗತಿಕ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ ಎನ್ನಬಹುದು. ಕಚ್ಚಾ ತೈಲದ ಬೆಲೆಯು ಕಡಿಮೆ ಆದರೆ, ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಪರಿಹಾರ ಕಂಡರೆ ಸಗಟು ಹಣದುಬ್ಬರವು ಕಡಿಮೆ ಆಗಬಹುದು ಎಂದು ರೆಡ್ಡಿ ತಿಳಿಸಿದ್ದಾರೆ. ರೆಪೊ ದರ ನಿಗದಿ ಮಾಡುವ ಸಂದರ್ಭದಲ್ಲಿ ಆರ್‌ಬಿಐ ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಗಮನಿಸುತ್ತದೆ.

ಸಗಟು ಹಣದುಬ್ಬರ ಇಳಿಕೆ		
ವಿವರ	ಜುಲೈ	ಜೂನ್
ಆಹಾರ ವಸ್ತುಗಳು	10.77	14.39
ತರಕಾರಿ	18.25	56.75
ಇಂಧನ & ವಿದ್ಯುತ್	43.75	40.38

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಒಂದು ಪಾಲುದಾರಿಕೆ ಸಂಸ್ಥೆ (Partnership firm) ಕೋರ್ ಬ್ಯಾಂಕಿಂಗ್ ಸೆಲ್ಯೂಷನ್ (CBS) ಕ್ಷೇತ್ರದಲ್ಲಿ ಕಾರ್ಯವೆಸಗುತ್ತಿದೆ. ಸಂಸ್ಥೆಯ ಇಬ್ಬರು ಪಾಲುದಾರರಲ್ಲಿ ಒಬ್ಬ ಪಾಲುದಾರ ಇನ್ನೊಬ್ಬರ ಪೂರ್ಣ ಷೇರನ್ನು ಖರೀದಿಸಿ ಸಂಸ್ಥೆಯ ಏಕೈಕ ಮಾಲೀಕನಾಗಬಯಸುತ್ತಾನೆ. ಈ ರೀತಿ ಷೇರುಗಳನ್ನು ಖರೀದಿಸಲು ನಮ್ಮ ಬ್ಯಾಂಕಿನಿಂದ ರೂ.1.50 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾನೆ. ನಮ್ಮ ಬ್ಯಾಂಕಿನ ಸಾಲ ನೀತಿಯಲ್ಲಿ ಷೇರು ಖರೀದಿಗಾಗಿ ಸಾಲ ನೀಡುವ ಪ್ರಾವಧಾನವಿಲ್ಲ. ನೀತಿಯಲ್ಲಿ ತಿದ್ದುಪಡಿ ಮಾಡಿ ಷೇರು ಖರೀದಿಗಾಗಿ ಸಾಲ ನೀಡಬಹುದೇ? ಹೌದಾದರೆ, ಸಾಲಕ್ಕೆ ಪ್ರಾಥಮಿಕ ಭದ್ರತೆ ಯಾವುದು?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಧಾರವಾಡ ಜಿಲ್ಲೆ

ಉತ್ತರ : ಪಾಲುದಾರಿಕೆ ಸಂಸ್ಥೆಯಲ್ಲಿ ಒಬ್ಬ ಪಾಲುದಾರನು ಸಂಪೂರ್ಣ

ಪಾಲನ್ನು ಸ್ವಾಧೀನಪಡಿಸಿಕೊಂಡಾಗ, ಆ ಸಂಸ್ಥೆ ವಿಸರ್ಜಿಸಲ್ಪಡುತ್ತದೆ ಮತ್ತು ಏಕಮಾತ್ರ ಮಾಲೀಕತ್ವವು ಅಸ್ತಿತ್ವಕ್ಕೆ ಬರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಸಂಸ್ಥೆಯ ಬಂಡವಾಳದಲ್ಲಿ ಹೂಡಿಕೆಗೆ ಸಾಲ ನೀಡುವುದಿಲ್ಲ. ಬ್ಯಾಂಕುಗಳು ವ್ಯವಹಾರ ಅಭಿವೃದ್ಧಿಗಾಗಿ ಅಥವಾ ದುಡಿಯುವ ಬಂಡವಾಳಕ್ಕಾಗಿ ಸಾಲ ನೀಡಲಿದ್ದು, ಬಂಡವಾಳವನ್ನು ಸಾಲಗಾರನೇ ತರಬೇಕು. ನೀವು ಹೇಳಿದ ಉದಾಹರಣೆಯಲ್ಲಿ, ವ್ಯಕ್ತಿ / ಪಾಲುದಾರನು ಈಗಾಗಲೇ ಸಂಸ್ಥೆಯಲ್ಲಿ ಬಂಡವಾಳವನ್ನು ಹೊಂದಿದ್ದು ಆತ ಸಂಸ್ಥೆಯ ಏಕಮಾತ್ರ ಮಾಲೀಕನಾಗಬಯಸುತ್ತಾನೆ. ಸಾಲ-ಇಕ್ಷಿತಿ ಅನುಪಾತ ನಿಮ್ಮ ಸಾಲ ನೀತಿಯಲ್ಲಿ ಹೇಳಿದ ಪ್ರಮಾಣದಲ್ಲಿದ್ದರೆ, ಹೊಸ ಸಾಲ ನೀಡಬಹುದು. ಈಗಿರುವ ವ್ಯವಹಾರದಿಂದ ಬರುವ ಆದಾಯ ಸಾಲದ ಕಂತನ್ನು ಕಟ್ಟಲು ಸಾಕಾಗುತ್ತದೆ ಎಂದು ಖಾತರಿ ಮಾಡಿಕೊಳ್ಳಬೇಕು. ಈಗಿರುವ ಪಾಲುದಾರರು ನಿಕಟ ಸಂಬಂಧಿಗಳಾಗಿದ್ದಲ್ಲಿ, ಬ್ಯಾಂಕಿನಿಂದ ಸಾಲ ಪಡೆಯಲು ಪಾಲುದಾರಿಕೆಯ ಮಾರಾಟದ ಸೋಗು ಹಾಕುತ್ತಿದ್ದಾರೆ ಎಂದು ತಿಳಿಯತಕ್ಕದ್ದು. ಸ್ಪರ್ಧಾತ್ಮಕ ಮತ್ತು ಬದಲಾಯಿಸುತ್ತಿರುವ ವಾತಾವರಣದಲ್ಲಿ ಸಣ್ಣ ಕೋರ್ ಬ್ಯಾಂಕಿಂಗ್ ಪರಿಹಾರ (CBS) ಮಾರಾಟಗಾರನು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಲಕ್ಕೆ ಯಾವುದೇ ಸ್ಪಷ್ಟವಾದ ಸ್ವತ್ತುಗಳನ್ನು (Tangible Assets) ಭದ್ರತೆಯಾಗಿ ಪಡೆಯಬಹುದು.

ಫೋನ್ ಹೇ, ಗೂಗಲ್ ಹೇ, ಭೀಮ್ App ಬಳಕೆಗೆ ಹೇಮೆಂಟ್ ಶುಲ್ಕ?

» ಮಹೇಶ್ ಮಲ್ಲಾಡ್

'ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು' ಕುರಿತ ಚರ್ಚೆಯನ್ನು ಆರ್‌ಬಿಐ ಆರಂಭಿಸಿದೆ. ಸಾರ್ವಜನಿಕರ ಅಭಿಪ್ರಾಯದ ಆಧಾರ ಮೇಲೆ ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ ಹೆಚ್ಚಳದ ಬಗ್ಗೆ ಆರ್‌ಬಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಕ್ಟೋಬರ್ 3 ರೊಳಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಾರ್ವಜನಿಕರು ನೀಡಬಹುದಾಗಿದೆ. ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸಬೇಕಾದರೆ, ಸಬ್ಸಿಡಿ ಮಾಡುವ ವೆಚ್ಚವು ಶೂನ್ಯ ಶುಲ್ಕಗಳಿಗೆ ಹೆಚ್ಚು ಪರಿಣಾಮಕಾರಿ ಪರ್ಯಾಯವಾಗಿದೆಯೇ ಎಂದು ತಿಳಿಯಲು ಆರ್‌ಬಿಐ ಯತ್ನಿಸುತ್ತಿದೆ. ತ್ವರಿತ ಪಾವತಿ ಸೇವೆ (IMPS), ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿಗಳ ವರ್ಗಾವಣೆ (NEFT) ವ್ಯವಸ್ಥೆ, ರಿಯಲ್ ಟೈಮ್ ಗ್ರಾಸ್ ಸೆಟಲೆಂಟ್ (RTGS) ವ್ಯವಸ್ಥೆ ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮತ್ತು ವಿವಿಧ ಪಾವತಿ ಸಾಧನಗಳಂತಹ ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಚರ್ಚೆಗೊಳಪಡಿಸಲಾಗುತ್ತಿದೆ. ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಪ್ರಿಪೇಯ್ಡ್ ಪಾವತಿ ಉಪಕರಣಗಳು (ಪಿಪಿಐಗಳು). ಸ್ವೀಕರಿಸಿದ ಪ್ರತಿಕ್ರಿಯೆಯನ್ನು ನೀತಿಗಳು ಮತ್ತು ಮಧ್ಯಸ್ಥಿಕೆ ತಂತ್ರಗಳಿಗೆ ಮಾರ್ಗದರ್ಶನ ಮಾಡಲು ಬಳಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಮಧ್ಯವರ್ತಿಗಳು ಮತ್ತು ವೆಚ್ಚಗಳು : ಇದಕ್ಕೂ ಮೊದಲು, ಆರ್‌ಬಿಐ ತನ್ನ 'ಅಭಿವೃದ್ಧಿ ಮತ್ತು ನಿಯಂತ್ರಕ ನೀತಿಗಳ ಹೇಳಿಕೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಘಟಕಗಳು ವೆಚ್ಚವನ್ನು ಹೊಂದುತ್ತವೆ, ಇದನ್ನು ಸಾಮಾನ್ಯವಾಗಿ ವ್ಯಾಪಾರಿ ಅಥವಾ ಗ್ರಾಹಕರಿಂದ ಮರುಪಡೆಯಲಾಗುತ್ತದೆ ಅಥವಾ ಭಾಗವಹಿಸುವವರಲ್ಲಿ ಒಬ್ಬರು ಅಥವಾ ಹೆಚ್ಚಿನವರು ಭರಿಸುತ್ತಾರೆ. ಈ ಶುಲ್ಕಗಳನ್ನು ಹೊಂದಿರುವ ಗ್ರಾಹಕರ ಅನುಕೂಲಗಳು ಮತ್ತು ಅನನುಕೂಲಗಳು ಎರಡೂ ಇದ್ದರೂ, ಅವರು ಸಮಂಜಸವಾಗಿರಬೇಕು ಮತ್ತು ಡಿಜಿಟಲ್ ಪಾವತಿಗಳ ಅಳವಡಿಕೆಗೆ ಅಡ್ಡಿಯಾಗಬಾರದು ಎಂದು ಹೇಳಿದೆ.

ಬಳಕೆದಾರರ ಸಂಖ್ಯೆ ಹೆಚ್ಚಳ : ಭಾರತವು ಸುಮಾರು 120 ಕೋಟಿಯಷ್ಟು

ಮೊಬೈಲ್ ಫೋನ್ ಗ್ರಾಹಕರ ನೆಲೆಯನ್ನು ಹೊಂದಿದೆ ಮತ್ತು ಅವರಲ್ಲಿ ಸುಮಾರು 75 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು ಸುಮಾರು 45 ಕೋಟಿ ಫೀಚರ್ ಫೋನ್ ಬಳಕೆದಾರರು. ಫೀಚರ್ ಫೋನ್ ಬಳಕೆದಾರರು ನವೀನ ಪಾವತಿ ಉತ್ಪನ್ನಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುತ್ತಾರೆ.

ವಹಿವಾಟಿನ ಪರಿಮಾಣದ ದೃಷ್ಟಿಯಿಂದ UPI ದೇಶದ ಏಕೈಕ ಅತಿದೊಡ್ಡ ರೀಟೇಲ್ ಪಾವತಿ ವ್ಯವಸ್ಥೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಡೇಟಾ ಪ್ರಕಾರ, 338 ಬ್ಯಾಂಕ್‌ಗಳು ಯುಪಿಐನಲ್ಲಿ ಲೈವ್ ಆಗಿವೆ ಮತ್ತು ಒಟ್ಟು ವಹಿವಾಟಿನ ಪ್ರಮಾಣ 638.8 ಕೋಟಿಯಾಗಿದೆ.

ವಹಿವಾಟಿನ ಮೌಲ್ಯ 10.62 ಲಕ್ಷ ಕೋಟಿ ರೂ. ಪ್ರತಿನಿತ್ಯ 21 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತದೆ. UPIಯ ಆರಂಭಿಕ ಉದ್ದೇಶಗಳಲ್ಲಿ ಒಂದು ಕಡಿಮೆ ಮೌಲ್ಯದ ವಹಿವಾಟುಗಳಿಗೆ ಹಣವನ್ನು ಬದಲಿಸುವುದು. UPI ಮೂಲಕ ಸುಮಾರು ಶೇ.50ರಷ್ಟು ವಹಿವಾಟುಗಳು 200 ರೂ.ಗಿಂತ ಕಡಿಮೆಯಿದೆ. ಈ ಕಡಿಮೆ ಮೌಲ್ಯದ ವಹಿವಾಟುಗಳು, ಗಮನಾರ್ಹವಾದ ಸಿಸ್ಟಮ್ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ. ಕೆಲವೊಮ್ಮೆ, ಈ ದಟ್ಟಣೆ ವಹಿವಾಟಿನ ವೈಫಲ್ಯಗಳಿಗೆ ಕಾರಣವಾಗಿದೆ. ಈ ನಡುವೆ ಅನೇಕರು ತಮ್ಮ ಆತಂಕ ಹಾಗೂ ಗೊಂದಲಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹೇಳಿಕೊಂಡಿದ್ದಾರೆ. "ಶುಲ್ಕಗಳು ಅನ್ವಯಿಸಿದರೆ, ಜನರು ನಗದು ವಹಿವಾಟುಗಳಿಗೆ ಹಿಂತಿರುಗುತ್ತಾರೆ" ಎಂದು ಬಳಕೆದಾರರು ಹೇಳಿದರು. "ಕ್ರೆಡಿಟ್ ಕಾರ್ಡ್‌ನಲ್ಲಿ ಎಂಡಿಆರ್ ಚಾರ್ಜ್‌ನಂತೆ ಇದು ರಿಸೀವರ್‌ನ ಬದಿಯಲ್ಲಿರಬೇಕು! ಎಲ್ಲಾ ನಂತರ, ಅವರು ಉದ್ಯಮಿಗಳು ಮತ್ತು ಹಣವನ್ನು ವೇಗವಾಗಿ ಪಡೆಯಲು ಪಾವತಿಸಲು ಅವಕಾಶ ಮಾಡಿಕೊಡಿ!", ಇನ್ನೊಬ್ಬರು ಹೇಳಿದರು. "ನಂತರ ಜಿಎಸ್‌ಟಿ 18% ಸೇರಿಸಿ," ಎಂದು ಬಳಕೆದಾರರು ತಮ್ಮ ವ್ಯಂಗ್ಯಾತ್ಮಕ ಭಾಗವನ್ನು ತೋರಿಸಿದರು. "ತುಂಬಾ ಒಳ್ಳೆಯದು. ಎಟಿಎಂಗಳಲ್ಲಿ ರೂ 100/200 ನೋಟುಗಳಿಲ್ಲ, ಬ್ಯಾಂಕ್‌ಗಳಲ್ಲಿ ರೂ 50 ನೋಟುಗಳಿಲ್ಲ, ಯುಪಿಐ ಶುಲ್ಕ ವಿಧಿಸಬೇಕು. ಇದು ಒಟ್ಟಾರೆ ಆರ್ಥಿಕ ಚಟುವಟಿಕೆಯ ಪರಿಮಾಣದ ಮೇಲೆ ಎಷ್ಟು ಕೆಟ್ಟದಾಗಿ ಪರಿಣಾಮ ಬೀರುತ್ತದೆ ಎಂದು ಊಹಿಸಿ, "ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದೇಶವು 75ನೇ ಸ್ವಾತಂತ್ರ್ಯೋತ್ಸವ ದಿನದಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ 'ದ್ವಿವರ್ಣ' ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಈ ದ್ವಿವರ್ಣಕ್ಕೆ ವೈಜ್ಞಾನಿಕವಾಗಿ ದೇಶದ 75ನೇ ಏಡಿ ಪ್ರಭೇದ ಎಂಬ ಮನ್ನಣೆ ಸಿಕ್ಕಿದೆ.
- ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತನ್ನ ಮಗಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ 1 ಲಕ್ಷ ಪಾನಿಪುರಿಗಳನ್ನು ಉಚಿತವಾಗಿ ಜನರಿಗೆ ವಿತರಿಸಿದ್ದಾರೆ.
- ರಾಷ್ಟ್ರವ್ಯಾಪಿ ಸ್ಮಾರ್ಟ್ ಐಡಿಯಾಥಾನ್ 2022ರಲ್ಲಿ ಕರ್ನಾಟಕದ ವಿದ್ಯಾರ್ಥಿಯ ಆವಿಷ್ಕಾರವಾದ ಪೋರ್ಟಲ್ ಮತ್ತು ಅಗ್ಗದ ಬ್ರೈಲ್ ಪ್ರಿಂಟರ್ ಅತ್ಯುತ್ತಮ ಸಾಮಾಜಿಕ ಪ್ರಭಾವದ ವ್ಯಾಪಾರ ಯೋಜನೆ ಪ್ರಶಸ್ತಿ ಗಳಿಸಿದೆ.
- ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಫಾರ್ಮಾಸಿಸ್ಟ್ ಆಗಿರುವ ವರ, ನರ್ಸ್ ಆಗಿರುವ ವಧು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಮಾತ್ರ ಕವಚದ ವಿನ್ಯಾಸದಲ್ಲಿ ಮುದ್ರಿಸಿ ವೃತ್ತಿಪರತೆ ತೋರಿದ್ದಾರೆ.
- ಬಾಗಲಕೋಟೆ ಜಿಲ್ಲೆಯ ಮುದೋಳ ನಾಯಿಯ ಕೀರ್ತಿ ಹೆಚ್ಚುತ್ತಿದ್ದು, ಇದೀಗ ಗಣ್ಯರ ಭದ್ರತೆ ನೋಡಿಕೊಳ್ಳುವ ವಿಶೇಷ ರಕ್ಷಣಾ ಪಡೆಯಾದ ಎಸ್‌ಪಿಜಿಗ ಸೇರ್ಪಡೆಯಾಗಿದೆ.
- ಜಾನ್ಸನ್ ಮತ್ತು ಜಾನ್ಸನ್ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟ ಮುಂದಿನ ವರ್ಷದಿಂದ ಬಂದ್ ಆಗಲಿದ್ದು ಬದಲಿಗೆ ಕಾರ್ನ್ ಸ್ಪಾಚ್ (ಜೋಳದ ಹಿಟ್ಟು) ಪೌಡರ್ ವಿತರಿಸಲು ಮುಂದಾಗಿದೆ.
- ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವಷ್ಟೇ ಹಕ್ಕುಗಳೇ ಇವೆ, ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳಕ್ಕಿಂತಲೂ ಡಾಕಾದಲ್ಲಿ ಹೆಚ್ಚಿನ ದುರ್ಗಾ ಮಂಟಪಗಳಿರುತ್ತವೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
- ಸುಡಾನ್‌ನ ಖಾರ್ತೌಮ್‌ನಿಂದ ಇಥಿಯೋಪಿಯಾದ ಅಡಿಸ್ ಅಬಾಬಾಕ್ಕೆ ತೆರಳುತ್ತಿದ್ದ ವಿಮಾನ 37,000 ಅಡಿ ಎತ್ತರದಲ್ಲಿ ಹಾರುವಾಗಲೇ ಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿರುವ ಆಘಾತಕಾರಿ ಘಟನೆ ನಡೆದಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕನಸು ನನಸಾಗಿಸಲಿ : ಉನ್ನತ ಶಿಕ್ಷಣವನ್ನು ಪಡೆಯ ಬೇಕೆನ್ನುವವರು ಅದಕ್ಕಾಗಿ ಸಾಲವನ್ನು ಪಡೆಯುತ್ತಾರೆ. ಬ್ಯಾಂಕುಗಳಲ್ಲಿ ಅದರ ಬಡ್ಡಿದರ ಮಾತ್ರ ತೀವ್ರ ಹೆಚ್ಚಳವಾಗಿದೆ. ಇನ್ನೂ ವಿದೇಶದಲ್ಲಿ ಶಿಕ್ಷಣ ಪಡೆಯುವುದಂತೂ ತೀರಾ ದುಬಾರಿಯಾಗಿದ್ದು ಅನೇಕ ವಿದ್ಯಾರ್ಥಿಗಳ ಆಸೆ ಈಡೇರದ ಕನಸಾಗಲಿದೆ. ಅದ್ದರಿಂದ ಆರ್.ಬಿ.ಐ. ಶಿಕ್ಷಣ ಸಾಲದ ಮೇಲಿನ ಬಡ್ಡಿ ದರವನ್ನು ತಗ್ಗಿಸಿ ಪ್ರತಿಭಾವಂತರ ಕನಸು ನನಸಾಗಿಸಲಿ.

▶ ವಸಂತಕುಮಾರ ದೇಸಾಯಿ, ಕುಮಟ

ಒತ್ತಾಯ ಸಮಂಜಸವಾಗಿದೆ : ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ತಗ್ಗಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವಂತೆ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದು ಸಮಂಜಸವಾಗಿದೆ. ಇದರಿಂದ ಜನರ ಬಳಿ ತುಸು ಹಣ ಉಳಿಯಲಿದೆ ಹಾಗೂ ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗಲಿದೆ.

▶ ಅರುಂಧತಿ ಪಾಟೀಲ್, ಬೆಳಗಾವಿ

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.